

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕುಮಟ ಉತ್ತರ ಕನ್ನಡ

ವಿಡಿಯೋ ಕಾನ್ಫರೆನ್ಸ್ ತರಬೇತಿ ಕಾರ್ಯಾಗಾರವು ಡಯಟ ಕುಮಟದಲ್ಲಿ ದಿನಾಂಕ ೧೬-೮-೨೦೧೧ ರಿಂದ

೧೮-೮-೨೦೧೧ರವರೆಗೆ ಡಯಟ ಕುಮಟದಲ್ಲಿ ಶ್ರೀ ಗುರುಮೂರ್ತಿ, IT for Change ರವರ ನೇತೃತ್ವದಲ್ಲಿ ನಡೆಯಿತು. ಮಾರ್ಗದರ್ಶಕರಾಗಿ ಶ್ರೀ ಷರೀಫ್. ಸದಸ್ಯರು, IT for Change ಆಗಮಿಸಿದ್ದರು.

ಪ್ರಾರಂಭದಲ್ಲಿ ತರಬೇತಿ ಮುಖ್ಯಸ್ಥರಾದ ಶ್ರೀ ವಿ. ಆರ್. ನಾಯ್ಕ, ಮುಖ್ಯಸ್ಥರು, ಸಮರ್ಥ ಪ್ರಾಜೆಕ್ಟ್, ಡಯಟ, ಕುಮಟ. ರವರು ಕಾರ್ಯಾಗಾರವನ್ನು ಪರಿಚಯಿಸುತ್ತಾ, ತರಬೇತಿಗೆ ಆಗಮಿಸಿದ ಸಂಪನ್ಮೂಲವ್ಯಕ್ತಿಗಳನ್ನು ಹಾಗೂ ಶಿಬಿರಾರ್ಥಿಗಳನ್ನು ಸ್ವಾಗತಿಸಿದರು.

ಮೊದಲನೇ ಅವಧಿಯಲ್ಲಿ ಶ್ರೀ ಗುರುಮೂರ್ತಿ ರವರು ತರಬೇತಿಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ workshop methodology(hands on, issue based, parallel sessions), expectations of participants, future course of action post workshop. ಬಗ್ಗೆ ಚರ್ಚಿಸಿದರು. ಅಷ್ಟೊತ್ತೆ ಚಹಾ ವಿತರಣೆಯಾಯಿತು.

ನಂತರ ಕನ್ನಡ ಟೈಪಿಂಗ್ ಬಗ್ಗೆ ಶಿಬಿರಾರ್ಥಿಗಳ ಅನುಭವಗಳನ್ನು ಆಲಿಸುತ್ತ ಅವರ ಅನುಭವಗಳ ಹಿನ್ನೆಲೆಯಲ್ಲಿ Kannada Typing configuring ಬಗ್ಗೆ ಪ್ರೆ ಸೆಂಟೀಶನ್ ಮೂಲಕ ವಿವರವಾದ ಮಾಹಿತಿ ನೀಡಿದರು. ಶಿಬಿರಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಿದರು. UNICODE fonts ಪರಿಚಯಿಸಿದರು. ಈ ಎಲ್ಲಾ ಮಾಹಿತಿಗಳಿಂದ ಶಿಬಿರಾರ್ಥಿಗಳು ಖುಷಿಪಟ್ಟರು.

ನಂತರ Introduction to Openoffice.org Writer ಬಗ್ಗೆ ಪ್ರಾಯೋಗಿಕ ಪರಿಚಯ ನೀಡಿದರು. Test revised ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ನಂತರ ಶಿಬಿರಾರ್ಥಿಗಳು ಆ ಅಂಶಗಳ ಅಭ್ಯಾಸ ಮಾಡಿದರು. ಅಲ್ಲಿಗೆ ಸಮಯ ೧.೩೦ ಗಂಟೆ ಆಗಿತ್ತು. ಊಟದ ವಿರಾಮ ನೀಡಿದರು.

ನಂತರ ಊಟದ ವಿರಾಮದ ನಂತರ ಶಿಬಿರಾರ್ಥಿಗಳು ಕನ್ನಡ ಲಿಪಿಯ ಅಭ್ಯಾಸ ಮಾಡಿದರು. ಸಂಪನ್ಮೂಲವ್ಯಕ್ತಿಗಳಾದ ಶ್ರೀ ಷರೀಫ್ ರವರು Kn-kgp ಮತ್ತು kn-itrans ವ್ಯತ್ಯಾಸ ಮತ್ತು ಬಳಕೆ ಕುರಿತು ವಿವರವಾದ ಮಾಹಿತಿ ನೀಡಿದರು. ನುಡುಯ ಸ್ವರೂಪ, ಕನ್ನಡದ instalation ಬಗ್ಗೆ ವಿವರವಾದ ಮಾಹಿತಿ ನೀಡಿದರು. Open ಆಗದ ಫೈಲ್ ತೆರೆಯುವ ವಿಧಾನ ತಿಳಿಸಿದರು.

ನಂತರ ಶಿಬಿರಾರ್ಥಿಗಳು ತಿಳಿದ ತಾತ್ವಿಕ ಅಂಶಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿದರು. ನಂತರ Table of content ಬಗ್ಗೆ ವಿವರವಾದ ಮಾಹಿತಿ ನೀಡಿದರು. ನಂತರ google stransate, Wikipedia ಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ವೈವಿಧ್ಯಮಯ ಹಾಗೂ ಮಹತ್ವದ Educational Tools ಬಗ್ಗೆ ಪರಿಚಯಿಸಿದರು.

ಎರಡನೇ ದಿನ ೧೭-೦೮-೨೦೧೧ ರಂದು ಮುಂಜಾನೆ ೧೦.೦೦ಗಂಟೆಗೆ ಪ್ರಾರಂಭವಾಯಿತು. ಗುರುಮೂರ್ತಿ ಯವರು ಕಂಪ್ಯೂಟರನ ಉಪಯುಕ್ತತೆಯನ್ನು ವಿವರಿಸಿ, Presentation ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಪ್ರೆಸೆಂಟೇಶನ್ ನಲ್ಲಿರುವ ವಿವಿಧ ನಾವಿನ್ಯ ತಂತ್ರಗಳನ್ನು ವಿವರಿಸಿದರು. ನಂತರ ಶಿಬಿರಾರ್ಥಿಗಳು ಪ್ರೆಸೆಂಟೇಶನ್ ಅಭ್ಯಾಸ ಮಾಡಿದರು.

ಕಂಪ್ಯೂಟರನ ಮಹತ್ವದ ಅಂಶಗಳಾದ create, share, access, ಹಾಗೂ store ಗಳನ್ನು ವಿವರಿಸಿದರು. Task tying ಕಾರ್ಯಕ್ರಮದ ಮಾಹಿತಿ ಸವಿವರವಾಗಿ ನೀಡಿದರು. ನಂತರ ಶಿಬಿರಾರ್ಥಿಗಳು ಆನಂದದಿಂದ ಟಕ್ ಟೈಪಿಂಗ್ ಅಭ್ಯಾಸ ಮಾಡಿದರು. ಗುರುಮೂರ್ತಿಯವರು ODO, ODS & PDR ಗಳನ್ನು ಪರಿಚಯಿಸಿದರು. ICT ಯ ಸ್ವರೂಪ, ವ್ಯಾಪ್ತಿ ಮತ್ತು ಪ್ರಯೋಜನಗಳನ್ನು ವಿವರಿಸಿದರು. ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದ ರೀತಿ ಆಕರ್ಷಕವಾಗಿತ್ತು.

ಆನಂತರ ಇಂಟರನೆಟ್ ನ ವಿವಿಧ ಆಯಾಮಗಳನ್ನು ವಿಷದವಾಗಿ ವಿವರಿಸಿದರು. Way2sms.com ಮೂಲಕ ಎಲ್ಲರೂ ತಮ್ಮ ಮಿತ್ರರಿಗೆ ಸಂತೋಷದಿಂದ ಸಂದೇಶ ರವಾನಿಸಿದರು. Wikipedia, wikimapea ಬಳಸಿ ವಿವಿಧ ಜ್ಞಾನ ಪಡೆದರು.

ಶಿಬಿರಾರ್ಥಿಗಳೆಲ್ಲರೂ ಅಭ್ಯಾಸದಲ್ಲಿ ತೊಡಗುತ್ತಿದ್ದಂತೆ, ಸಂಪನ್ಮೂಲವೈಕಿಗಳಾದ ಶ್ರೀ ಗುರುಮೂರ್ತಿಯವರು ಹಾಗೂ ಡಯಟನ ಕೋರ್ ತಂಡ ಎನ್ ಸಿ ಎಫ್ ಪೇಪರ ವಿಶ್ಲೇಷಣೆಯಲ್ಲಿ ತೊಡಗಿತು.

ತರಬೇತಿಯ ಮುರನೇ ದಿನ ಅರ್ಥ ಪೂರ್ಣ ಮಾಹಿತಿಗಳ ವಿನಿಮಯದೊಂದಿಗೆ ಪೂರ್ಣಗೊಂಡಿತು.

ದಿನಾಂಕ 18/08/2011

Google group ಗಳನ್ನು Create ಮಾಡುವ ವಿಧಾನ ಮತ್ತು THUNDER Bird ಗಳ ಬಗ್ಗೆ ಶ್ರೀ ಗುರುಮೂರ್ತಿಯವರು ವಿವರವಾಗಿ ತಿಳಿಸಿದರು. store, share ,access, create ಗಳನ್ನು ಸ್ಮರಿಸಿಕೊಳ್ಳಲಾಯಿತು user I D ಯನ್ನು CREATE ಮಾಡಿ Password ನೀಡಿ ದಾಖಲೆಗಳನ್ನು ಸಂರಕ್ಷಿಸುವ ವಿಧಾನವನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಗುರುಮೂರ್ತಿಯವರು ವಿವರವಾಗಿ ತಿಳಿಸಿದರು. ದಾಖಲೆಗಳನ್ನು Folder ಮತ್ತು sub Folder ಗಳಲ್ಲಿ ವ್ಯವಸ್ಥಿತವಾಗಿ ಜೋಡಿಸಿ ಸಂರಕ್ಷಿಸುವ ವಿಧಾನವನ್ನು ತಿಳಿಸಿದರು . Video & Audio ಗಳನ್ನು Save ಮಾಡುವ ವಿಧಾನಗಳನ್ನು ತಿಳಿಸಿಕೊಡಲಾಯಿತು. ಪ್ರತಿಯೊಂದು ಚಟುವಟಿಕೆಯನ್ನು ಪ್ರಾಯೋಗಿಕವಾಗಿ ಮಾಡಿಸಿ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು ಚಹ ವಿರಾಮದ ನಂತರ ಇನ್ನೊಬ್ಬ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಮಕುಮಾರ ಅವರು NCF-2005 ಕುರಿತು PRESENTATION slide ಗಳೊಂದಿಗೆ ಚರ್ಚಿಸಿದರು. ಆರ್ ಕೆ ಲಕ್ಷ್ಮಣ್ ಅವರ ಕಾರ್ಟೂನ್ ಮೇಲಿನ ಚರ್ಚೆಯೊಂದಿಗೆ ಅವರ ಈ ಚರ್ಚೆ ಆರಂಭವಾಯಿತು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು -2005 ನ ಆಶಯ ವನ್ನು ಶಿಕ್ಷಕರಿಗೆ ಮನದಟ್ಟು ಮಾಡಿಕೊಡಬೇಕೆಂಬ ನಿರೀಕ್ಷೆಗಳೊಂದಿಗೆ ಊಟದ ವಿರಾಮ ನೀಡಲಾಯಿತು.